


ಕಣ್ಣಾಮುಚ್ಚಿ ಕಾಡೇಗೂಡೆ.. ಕಣ್ಣ ಮುಂದೆ ಏನ್ ಬಂತು..? ಅಗೋ ನೋಡು!

ಒಮ್ಮೆ ನಿಮ್ಮ ಮನೆಯ ಸುತ್ತಲೂ, ಕಿಟಕಿಯ ಮೂಲಕ, ಬಾಗಿಲಿನ ಹಿಂದೆ ಅಥವಾ ಹೂ ಕುಂಡದ ಕೆಳಗೆ ನೋಡಿ - ಕೆಳಗಿನ ಯಾವುದಾದರೂ ಮೂರನ್ನು ಹುಡುಕಿ ಮತ್ತು 'ಆಗೋ ಅಲ್ಲಿ' ಎಂದು ಹೇಳಿ!



ಈಗ ಒಂದಷ್ಟು ಚಟುವಟಿಕೆಯ ಸಮಯ

ಈಗ ನೀವೊಂದು ಜೇಡ ಎಂದು ಊಹಿಸಿಕೊಳ್ಳಿ. ನಿಮಗೆ ಆ ಜೇಡದ ತರಹ ಎಂಟು ಕಣ್ಣು, ಎಂಟು ಕಾಲು ಇದ್ದರೆ ನಿಮ್ಮ ಬದುಕು ಹೇಗಿರಬಹುದು? ಅದನ್ನು ಯೋಚಿಸಿ ಒಂದು ಚಿತ್ರ ಬರೆಯಿರಿ ಅಥವಾ ಒಂದು ಕಥೆ ಬರೆಯಿರಿ.